

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |  
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ತಿರುಮಂಗೈಯಾಱ್ವಾರ್ ಅರುಳಿಚ್ಚೆಯ್

|| ಕಳ್ಳಂ ಮನಂ ||

*This document\* has been prepared by*

***Sunder Kidambi***

*with the blessings of*

ಶ್ರೀ ರಂಗರಾಮಾನುಜ ಮಹಾದೇಶಿಕನ್

**His Holiness *śrīmad āṇḍavan* of *śrīraṅgam***

---

\*This was typeset using skt, L<sup>A</sup>T<sub>E</sub>X, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

## || ಕಳ್ಳಂ ಮನಂ ||

ತಿರುಚ್ಚಿಱುಪುಲಿಯೂರ್

‡ಕಳ್ಳಂ ಮನಂ ವಿಳ್ಳಂ ವಗೈ \* ಕರುದಿ ಕ್ಕುಱಲ್ ತೋಱುವೀರ್ \*  
ವೆಳ್ಳಂ ಮುದು ಪರವೈ \* ತ್ತಿರೈ ವಿರಿಯ \* ಕರೈಯೆಂಗುಂ  
ತೆಳ್ಳಂ ಮಣಿ ತಿಗಱುಂ \* ಶಿಱು ಪುಲಿಯೂರ್ ಚ್ಚಲಶಯನ  
ತ್ತುಳ್ಳಂ \* ಎನದುಳ್ಳತ್ತುಳ್ಳಂ \* ಉಱೈವಾರೈ ಉಳ್ಳಿರೇ (೧)

ತೆರುವಿಲ್ ತಿರಿ ಶಿಱು ನೋನ್ನಿಯರ್ \* ಶೆಂಜೋಱ್ಱೋಡು ಕಂಜಿ  
ಮರುವಿ \* ಪಿರಿಂದವರ್ ವಾಯೊಱೈ \* ಮದಿಯಾದು ವಂದಡೈವೀರ್ \*  
ತಿರುವಿಱ್ ಪೊಲಿ ಮಱೈಯೋರ್ \* ಶಿಱುಪುಲಿಯೂರ್ ಚ್ಚಲಶಯನತ್ತು \*  
ಉರುವ ಕ್ಕುಱಳ್ ಅಡಿಗಳ್ \* ಅಡಿ ಉಣರ್ಱಿಱ್ ಉಣರ್ಱೀ (೨)

ಪಱೈಯುಂ ವಿನೈ ತೋಱುದುಯಿರ್ ನೀರ್ \* ಪಣಿಯುಂ ಶಿಱು ತೊಂಡೀರ್ ! \*  
ಅಱೈಯುಂ ಪುನಲೋರು ಪಾಲ್ \* ವಯಲೋರು ಪಾಲ್ ಪೊಱಿಲೋರು ಪಾಲ್ \*  
ಶಿಱೈ ವಂಡಿನ ಮಱೈಯುಂ \* ಶಿಱುಪುಲಿಯೂರ್ ಚ್ಚಲಶಯನ -  
ತ್ತುಱೈಯುಂ \* ಇಱೈಯಡಿಯಲ್ಲದು \* ಒನ್ನಿಱೈಯುಂ ಅಱಿಯೇನೇ (೩)

ವಾನಾರ್ ಮದಿ ಪೊದಿಯುಂ ಶಡೈ \* ಮಱುವಾಳಿಯೊಡೊರು ಪಾಲ್ \*  
ತಾನ್ ಆಗಿಯ ತಲೈವನ್ ಅವನ್ \* ಅಮರರ್ಕ್ಕದಿಬದಿಯಾಂ \*  
ತೇನಾರ್ ಪೊಱಿಲ್ ತಱುವುಂ \* ಶಿಱುಪುಲಿಯೂರ್ ಚ್ಚಲಶಯನ -  
ತ್ತಾನ್ ಆಯನದು \* ಅಡಿಯಲ್ಲದು \* ಒನ್ನಿಱೈಯೇನ್ ಅಡಿಯೇನೇ (೪)

**Attention:** Please note that the letters ಱಿ and ಱಿ denote  $\mu$  and  $\eta$  respectively, in Tamil. Also note that ಱಿ sounds almost like ಱ್ರಿ, ಱ್ರಿ like ಱ್ರಿ, and so on. The consonant-cluster ಱ್ಱ is pronounced somewhere between ಱ್ರಿ and ಱ್ರಿ. It is, however, colloquially acceptable to pronounce the clusters ಱ್ಱ and ಱ್ಱ as ತ್ತ and ಱ್ಱ, respectively.

ನಂದಾ ನೆಡು ನರಗತ್ತಿಡೈ \* ನಣುಗಾವಗೈ \* ನಾಳುಂ

ಎಂದಾಯ್ ! ಎನ \* ಇಮೈಯೋರ್ ತೊಱುದೇತ್ತುಂ ಇಡಂ \* ಎಱಿನೀರ್  
ಚ್ಚೆಂದಾಮರೈ ಮಲರುಂ \* ಶಿಱುಪುಲಿಯೂರ್ ಚ್ಚಲಶಯನತ್ತು \*  
ಅಂದಾಮರೈ ಅಡಿಯಾಯ್ ! \* ಉನದಡಿಯೇಱ್ಕರುಳ್ ಪುರಿಯೇ (೫)

ಮುಱುನೀಲಮುಂ ಅಲರ್ ಆವ್ಬುಲುಂ \* ಅರವಿಂದಮುಂ ವಿರವಿ \*

ಕಱುನೀರೊಡು ಮಡವಾರ್ ಅವರ್ \* ಕಣ್ ವಾಯ್ ಮುಗ ಮಲರುಂ \*  
ಶೆಱು ನೀರ್ ವಯಲ್ ತಱುವುಂ \* ಶಿಱುಪುಲಿಯೂರ್ ಚ್ಚಲಶಯನಂ \*  
ತೊಱುನೀಮೈಯದುಡೈಯಾರ್ \* ಅಡಿ ತೊಱುವಾರ್ ತುಯರಿಲರೇ (೬)

‡ಶೇಯೋಂಗು ತಣ್ \* ತಿರುಮಾಲಿರುಂಜೋಲೈ ಮಲೈ ಉಱೈಯುಂ

ಮಾಯಾ \* ಎನಕ್ಕುರೈಯಾಯ್ ಇದು \* ಮಱೈ ನಾನ್ರಿ ಉಳಾಯೋ \*  
ತೀಯೋಂ ಪುಗೈ ಮಱೈಯೋರ್ \* ಶಿಱುಪುಲಿಯೂರ್ ಚ್ಚಲಶಯನ  
ತ್ತಾಯೋ \* ಉನದಡಿಯಾರ್ ಮನತ್ತಾಯೋ \* ಅಱಿಯೇನೇ (೭)

ಮೈಯಾರ್ ವರಿ ನೀಲಂ \* ಮಲರ್ ಕ್ಕಣ್ಣಾರ್ ಮನಂ ವಿಟ್ಟಿಟ್ಟು \*

ಉಯ್ವಾರ್ ಉನ ಕಱಲೇ \* ತೊಱುದೆಱುವೇ \* ಕಿಳಿ ಮಡವಾರ್  
ಶೆವ್ವಾಯ್ ಮೋಱಿ ಪಯಿಲುಂ \* ಶಿಱುಪುಲಿಯೂರ್ ಚ್ಚಲಶಯನತ್ತು \*  
ಐವಾಯ್ ಅರವಣೈಮೇಲ್ \* ಉಱೈ ಅಮಲಾ ! ಅರುಳಾಯೇ (೮)

‡ಕರುಮಾ ಮುಗಿಲ್ ಉರುವಾ ! \* ಕನಲ್ ಉರುವಾ ! ಪುನಲ್ ಉರುವಾ \*

ಪೆರುಮಾಲ್ ವರೈ ಉರುವಾ ! \* ಪಿಱವುರುವಾ ! ನಿನದುರುವಾ ! \*  
ತಿರುಮಾ ಮಗಳ್ ಮರುವುಂ \* ಶಿಱುಪುಲಿಯೂರ್ ಚ್ಚಲಶಯನತ್ತು \*  
ಅರುಮಾ ಕಡಲ್ ಅಮುದೇ ! \* ಉನದಡಿಯೇ ಶರಣಾಮೇ (೯)

‡ಶೀರಾರ್ ನೆಡು ಮಱುಗಿಲ್ \* ಶಿಱುಪುಲಿಯೂರ್ ಚ್ಚಲಶಯನತ್ತು \*

ಏರಾರ್ ಮುಗಿಲ್ ವಣ್ಣ ತನೈ \* ಇಮೈಯೋರ್ ಪೆರುಮಾನೈ \*  
ಕಾರಾರ್ ವಯಲ್ ಮಂಗೈಕ್ಕಿಱೈ \* ಕಲಿಯನ್ ಒಲಿ ಮಾಲೈ \*  
ಪಾರಾರ್ ಇವೈ ಪರವಿ ತ್ತೊಱಿ \* ಪ್ಪಾವಂ ಪಯಿಲಾವೇ (೧೦)

|| ತಿರುಮಂಗೈಯಾಱ್ವಾರ್ ತಿರುವಡಿಗಳೇ ಶರಣಂ ||